

ಸಾದ್ಯ ಕಾಳಾಚೋ ಬತ್ತಿಸಾವೋ ಆಯ್ತಾರ್

06, ನವೆಂಬರ್ 2022

(ಕ್ರಿಸ್ತಾಂವ್ ಶಿಕ್ಷಣ ಶಿಕ್ಷಣವಾಚೀ ಶಿಕ್ಷಕಾಂಚೋ ದಿವಸ್)

ಮೊಗಾಚ್ಯಾಂನೋ, ಎಕಾ ಕುಟ್ಟಾಚ್ಯಾ ಸ್ವಿರಿತಾನ್ ಭರುನ್ ಹ್ಯೆ ಪವಿತ್ರ ವೆದಿ ಭೋಂವಾರಿಂ ಆಮಿ ಸಾಂಗಾತಾ ಮೇಳ್ಳಾಂವ್. ಆಯ್ಚ್ ದೇವ್ ಸ್ತುತಿ ಆಮ್ಮಾಚ್ ಕಷ್ಟಾಂತ್ ದೇವಾಕ್ ವಿಶ್ವಾಸಿ ರಾವ್ಯಾರ್ ಮ್ಹಳ್ಳೆಗ್ಲ್ ಸಂದೇಶ್ ದಿತಾ. ಆಮ್ಮಾಚ್ ಜಿವಿತಾಂತ್ ಕಷ್ಟ್ ಯೆತಾನಾ, ಆಮ್ಮೋ ಭಾವಾಥ್ರ್ ಸಾಂಡಿನಾಸ್ತಾಂ ಆಮ್ಮಾಚ್ ಕಷ್ಟಾಂತ್ ದೇವಾಕ್ ವಿಶ್ವಾಸಿ ರಾವುಂಕ್ ಆನಿ ಆಮ್ಮೆಚ್ ಜಿಣಿಯೆಂತ್ ಜಯ್ ಆಪ್ಲಾಂವ್ ಜಾಯ್ ಆಸ್ಮೋ ಆಧಾರ್ ಹ್ಯೆ ಮಿಸಾಚ್ಯಾ ಬಲೀದಾನಾಂತ್ ಮಾಗುನ್ ಘೆವ್ಯಾಂ.

ಆಜ್ ಕ್ರಿಸ್ತಾಂವ್ ಶಿಕ್ಷಣ ದಿಂವಾಚ್ಯಾ ಶಿಕ್ಷಕಾಂಚೋ ಆಮಿ ಉಗ್ನಾಸ್ ಕಾಡ್ಯಾ ತಾಂಚೆ ಪಾಸತ್ ದೇವಾಕ್ ಅಗಾರ್ ದಿತಾಂವ್. ತಾಂಚ್ಯಾ ಮಿಸಾಂವಾಂ ಪಾಸತ್ ಹ್ಯೆ ವೆಳಿಂ ಮಾಗ್ಯಾಂ.

ದೇವಾಚ್ಯಾ ಉತ್ಸಾಚಿ ಪರ್ಗಣಟ್ಟಿ:

ಪಯ್ಯಿಂ ವಾಚಪ್ : 2 ಮಕ್ಕ. 7:1-2, 9-14

ಅಂತರ್ಗೀತ್ : ಕೀರ್ತನ್ 17

ದುಸ್ತೀಂ ವಾಚಪ್ : 2 ಧ್ಸ್ವ. 2:16-3:5

ಸುವಾತಾರ್ : ಲೂಕ್ 20:27-38

ಮಿಸಾಚಿಂ ಗಿತಾಂ:

ಪ್ರವೇಶ್ : A 47

ಭೇಟೊವ್ವಿ : C 62

ಕುಮಾರ್ : D 68

ನಿಗ್ರಮನ್ : F 9

ಭಾವಾರ್ಥಾರ್ಥಿ ಪ್ರಾರ್ಥನಾ:

ಯಾಜಕ್ : ಜೆಸು, ಬಾಪಾಚ್ಯಾ ಸಾಂಗಾತ್ರೇಕಾಂತ ರಾವೋನ್ ತಾಕ್ ಆಯಿಲ್ಲೈ ಸರ್ವೋ ಆಡ್ಯಳಿಂ ವಯ್, ತಾಳಾಷ್ಟಿಂಚೆರ್ ಆನಿ ಸರ್ವೋ ರಿತಿಚ್ಯಾ ಕಷ್ಟಾಂಚೆರ್ ತೊ ಜಯ್ಮೀವಂತ್ ಜಾಲೊ. ಆಮ್ರಾಂ ಆಮ್ಚ್ಯಾ ಭಾವಾರ್ಥಿ ಜಣೀಯೆಂತ್ ಯೆಂವ್ಚ್ಯಾ ಸರ್ವೋ ಕಷ್ಟಾಂಚೆರ್ ಆಮಿ ಜಯ್ ವ್ಹರುಂಕ್ ಜಾಯ್ ಆಸ್ಮೆಚ್ ಆಧಾರ್ ಜೆಸು ಮುಖಾಂತ್ ಬಾಪಾ ಲಾಗಿಂ ಮಾಗುನ್ ಫೆವ್ಚ್ಯಾ. ಆಧಾರ್ ಜೆಸು ಮುಖಾಂತ್ ಬಾಪಾ ಲಾಗಿಂ ಮಾಗುನ್ ಫೆವ್ಚ್ಯಾ.

1 ಬಾಪಾ, ಪವಿತ್ರ ಸಭಾ ಚೆಲವ್ ವ್ಹರ್ಚ್ಯಾ ಪಾಪಾಸಾಯ್ಚ್ಯಾಕ್, ಗೊಪ್ತಿ ಬೊಹಾಂಕ್ ಯಾಜಕಾಂಕ್ ಆನಿ ಧಾರ್ಮಿಕ್ ಭಾವಾ-ಭಯ್ಲಿಂಕ್ ತಾಂಚ್ಯಾ ಮಿಸಾಂವಾಂತ್ ಯೆಂವ್ಚ್ಯಾ ವಿವಿಧ್ ಕಷ್ಟಾಂಚೆರ್ ಜಯ್ ವ್ಹರುಂಕ್ ಕುಪರ್ ದಿ ಮ್ಹಣ್ ಮಾಗ್ತಾಂವ್.

ಜವಾಬ್ದಿ: ಬಾಪಾ, ಆಮ್ಚ್ಯಾಂ ಮಾಗ್ನಿಂ ಆಯ್ಕ್.

2 ಆಮ್ಚ್ಯಾ ದೇಶಾಚ್ಯಾ ಪ್ರುಡಾರ್ಯಾಂನಿ, ಅಧಿಕಾರಾಚ್ಯಾ, ದುಡ್ವಾಚ್ಯಾ ಆನಿ ಭ್ರಮಾಚರಾಚ್ಯಾ ತಾಳಾಷ್ಟಿಂಕ್ ಬಲಿ ಜಾಯ್ಸುಸ್ತಾನಾ, ದೇಶಾಚ್ಯೆ ಉದಗ್ರತೆ ಖಾತಿರ್ ವಾವ್ರುಂಕ್ ತಾಂಕಾಂ ತುಜ್ಯೆ ಕುಪೆನ್ ಭರ್ ಮ್ಹಣ್ ಮಾಗ್ತಾಂವ್.

3 ವಿವಿಧ್ ಪಿಡೆಂತ್ ಕಷ್ಟಾಂಚ್ಯಾ ಆಮ್ಚ್ಯಾ ಭಾವಾ-ಭಯ್ಲಿಂನಿ, ತಾಂಚ್ಯಾ ಭಾವಾರ್ಥಾಂತ್ ಧಿರ್ ರಾವುನ್ ಧಯ್ನಾ ತಾಂಚಿ ಪಿಡಾ ಸೊಸುನ್ ವ್ಹರುಂಕ್ ತುಚೆ ಕುಪರ್ ಲಾಬಯ್ ಮ್ಹಣ್ ಮಾಗ್ತಾಂವ್.

4 ಆಮ್ಚ್ಯಾ ಯುವಜಣಾಂನಿ ಆನಿ ಭುಗ್ರಾಂನಿ ವಿವಿಧ್ ಧರಾಂಚ್ಯಾ ಕಷ್ಟಾಂಕ್ ಸಾಂಪ್ರಾಣ್ ಕಂಗಾಲ್ ಜಾತಾನಾ, ತುಚೆರ್ ಭಾವಾರ್ಥಿ ದವರುನ್ ತಾಂಚ್ಯೆ ಜಣೀಯೆಂತ್ ಜಯ್ ಆಪ್ಲಾಂವ್ಚ್ ತುಚೊ ಆಧಾರ್ ದಿ ಮ್ಹಣ್ ಮಾಗ್ತಾಂವ್.

5 ಎವ್ವರಿಸ್ತಾಚ್ಯಾ ಮೆಜಾ ಭೋಂವಾರಿಂ ಹಾಜರ್ ಜಾಲ್ಲಲ್ಯಾ ಆಮಾ ಸರ್ವಾಂನಿ ಆಮ್ಚ್ಯಾ ಭಾವಾರ್ಥಾಂತ್ ದಂಡಳ್ಳಾಸ್ತಾಂ, ದೆವಾಚೆರ್ ಪಾತ್ಯೇವ್ ಆಮ್ಮಿ ಜಣೆ ಜಯೆಂವ್ಚ್ ಜಾಯ್ ಆಸ್ಮಿ ಕುಪರ್ ಆಮ್ರಾಂ ದಿ ಮ್ಹಣ್ ಮಾಗ್ತಾಂವ್.

ತಿಸ್ಲೂ ವರ್ಷಕ್ಕೆ

ಪರ್ಯೋ ವಾಚಪ್ರಾ

ಸಂಸಾರಾಚೊ ರಾಜು ಆಮ್ಮುಂ ಸಾಸ್ನಾಚ್ಯಾ ಜೀವಿತಾಕ್ ಜಿವಂತ್ ಕರ್ತೃಲೇ

ಮಹ್ಯಬೆಂಬಾಗ್ಯಾ ದುಸ್ರಾ ಪ್ರಸ್ತುಕಾಂತ್ಲ್ಯಂ ವಾಚಪ್ರಾ

2 ಮಹ್ತ. 7:1-2, 9-14

ತ್ಯಾ ದಿಸಾಂನಿ ಅಶೆಂ ಫುಡ್ಲ್ಯಂ: ರಾಯಾನ್ ಸಾತ್ ಭಾವಾಂಕ್ ಆಪ್ಲೆ ಆವಯ್ ಸಂಗಾತಾ
ಕ್ಯಾದ್ ಕೆಲೆ ಆನಿ ಸಮುರ್ತ ಆಡ್ವಾರ್ತಾ ತೆಂ ದುಕ್ರಾಚೆಂ ಮಾನ್ ತಾಂಣೆಂ ಖಾಂವ್ಯಾ ಜಾಯ್
ಮ್ಹ್ಯಾಕ್ ತಾಂಕಾಂ ಚಾಬ್ಧಾಂಚೆ ಆನಿ ಚೆಬಾಂದಾಂಚೆ ಮಾರ್ ದಿವ್ಯಾ ಬಲತ್ವಾರ್ ಕೆಲ್ಲೊ. ಭಾವಾಂ
ಮದ್ದಾಂ ಎಕ್ಕ್ಲ್ಯಾನ್ ಹೆರಾಂಚೆ ತಫ್ರೆನ್ ಮ್ಹ್ಯಳೆಂ: “ತುಂ ಆಮ್ಮ್ಯಾ ಕಡೆ ವಿಜಾರುನ್ ಆಮ್ಮ್ಯಾ ಕಡ್ಲ್ಯಂ
ಕೆತೆಂ ಜಣಾಂ ಜಾಂವ್ಯಾ ಸೊಡ್ತಾಯ್? ಆಮ್ಮ್ಯಾ ಪ್ರವರ್ಚಾಂಚೆ ಕಾಯ್ದ್ ಮೊಢ್ ಪ್ರಾಸ್ ಆಮಿ
ಮರುಂಕ್ ತಯಾರ್ ಆಸಾಂವ್.”

ಆಪ್ಲ್ಯಾ ಪ್ರಾಣ್ ಸೊಡ್ತಾನಾ ತಾಣೆಂ ಮ್ಹ್ಯಳೆಂ: “ಕೂರ್ ಮನ್ನಾತಿ! ಹ್ಯಾ ಜೀವಿತಾಂತ್ಲ್ ತುಂ
ಆಮ್ಮ್ಯಾಂ ಕಾಡುನ್ ಉಡಯ್ಯಿ, ಪ್ರಾಣ್ ಸಂಸಾರಾಚೊ ರಾಯ್ ಆಮ್ಮ್ಯಾಂ ಸಾಸ್ನಾಕ್ ಉತಯ್ತಲೊ,
ಕೆತ್ಯಾಕ್ ತಾಚ್ಯಾ ಕಾಯ್ದ್ಯಾಂ ಪಾಸತ್ ಆಮಿ ಮರ್ತಾಂವ್.”

ತಾಚೆ ಪಾಟ್ಲ್ಯಾನ್ ತಾಂಣೆಂ ತಿಸ್ಲೂಕ್ ದಗ್ಗಿಲೊ. ತಾಂಣೆಂ ತಾಕ್ ಜೀಬ್ ಭಾಯ್
ಘಾಲುಂಕ್ ಸಾಂಗ್ರಾಚ್ ತಾಣೆಂ ತಿ ಭಾಯ್ ಘಾಲಿ ಆನಿ ಧಯಾನ್ ಹಾತ್ ಪ್ರದೆಂ ಕೆಲೆ, ಆನಿ
ಹೀಂ ಶ್ರೇಷ್ಠ್ ಉತ್ತಾಂ ಉಲಯ್ಯೊ: “ಸರ್ಗಾನ್ ಹೆ ಸಾಂದೆ ಮ್ಹ್ಯಾಕ್ ದಿಲ್ಲೆ ಆನಿ ತಾಚ್ಯಾ ಕಾಯ್ದ್ಯಾ
ಶಾತಿರ್ ಹಾಂವ್ ತಾಂಚೆ ಪರವಾ ಕರಿನಾ. ತಾಚೆ ಕಡ್ಲೆ ಹಾಂವ್ ತೆ ಪರ್ಮನ್ ಫೆತಲೊಂ ಮ್ಹ್ಯಾ

ಹಾಂವ್ ಭವಸ್ತ್ವಾಽ.” ರಾಯ್ ಅನಿ ತಾಚೆ ಸೇವಕ್ ತನ್ನಾಟ್ಯಾಚಿಂ ಹಿಂ ಉತ್ತರಂ ಆಯ್ದುನಾ ಅಜಾಪ್ ಜಾಲೆ, ಕಿತ್ಯಾಕ್ ತೊ ಆಪ್ಲೆ ಕರ್ಷ್ಯಾ ಕಾಂಯ್ದ್ ನ್ಯಾಯ್ ಮ್ಯಾಣ್ ಲೆಶ್ವಾಲೋ.

ಹೋ ಮರ್ತುಚ್, ತಾಂಣಿಂ ಚೊವ್ಯಾಕ್ ದಗ್ಗಿಲೋ ಅನಿ ಕಷ್ಟಿಲೋ. ತೊ ಆಪ್ಲ್ಯಾ ಮರಣಾಕ್ ಲಾಗಿಂ ಪಾಪ್ಯಾ ತೆದ್ದ್ಯಾ ತಾಣಿಂ ಮ್ಯಾಳೆಂ: “ದೇವ್ ಆಮ್ಯಾಂ ನವ್ಯಾನ್ ಜಿವಂತ್ ಕರ್ತೃಲೋ ಮ್ಯಾಣ್ ತಾಣಿಂ ಆಮ್ಯಾಂ ದಿಲ್ಲ್ಯಾ ಭವಾಶ್ಯಾನ್ ಮನ್ಯಾಂಬ್ಯಾ ಹಾತಾಂತ್ ಪಡುನ್ ಮರ್ದೀಂ ಬರೆಂ ಮ್ಯಾಣ್ ಆಮ್ಯಾಂ ಭೋಗ್ಯಾ. ಪ್ರಣ್ ತುಚೆಂ ಪ್ರನರ್ಜಿವಂತ್ರಣ್ ಕೆದಿಂಚ್ ಚಾಂಷ್ಯೀಂ ನಾ.”

— ದೇವಾಚಿಂ ಉತ್ತರ್ ಹೆಂ.

ಆತ್ಮರ್ ಗೀತ್ರ್

ಶೀ. 16:1, 5-6, 8b+15

ಶ್ಲೋಕ್: ಹಾಂವ್ ಉತ್ತುಚ್, ತುಚೆಂ ದರ್ಷನ್ ಫ್ರೇವ್ ಧಾದೋಶಿ ಜಾತಲೋ.

ಶೀ. 16:15b

1. ಕಾನ್ ದಿ, ಸರ್ವಸ್ವರ್, ನಿತಿವಂತಾಚ್ಯಾ ಉಲ್ಯಾಕ್
ಚೀತ್ ದಿವ್ಯಾ ಆಯ್ದ್ ಹಾಂವ್ ಮಾರ್ತ್ಯಾಂ ತಿ ಚೊಬ್;
ಉಫುಡ್ ತುಚೆ ಕಾನ್ ಮ್ಯಾಜ್ಯೆ ವಿನೋಷ್ಯೆಕ್,
ಮ್ಯಾಜ್ಯೆ ಓಂತಾಂಚರ್ ನಾ ಕಸಲೆಂಚ್ ಕಪ್ತ್ರ್.
2. ತುಚ್ಯಾ ವಾಟಾನಿ ಮ್ಯಾಜಿಂ ಮೆಟಾಂ ಧಿರಾಸಾಣ್ನೆ ಹಾಂವ್ ದವರಿತ್ ಆಯ್ದ್ಯಾಂ.
ನಾ, ಮ್ಯಾಜೆ ಪಾಂಯ್ ನಿಸ್ಪುಂಕ್ ನಾಂತ್.
ಅಪ್ರ್ಯಾ, ಹಾಂವ್ ತುಕಾ ಉಲೆಂ ಮಾರ್ತ್ಯಾಂ, ತುಂ ಮ್ಯಾಕಾ ಜಾಪ್ ದಿ, ದೇವ!
ಮ್ಯಾಕಾ ಕಾನ್ ದಿ, ಮ್ಯಾಜಿಂ ಉತ್ತರಂ ಚೀತ್ ದಿವ್ಯಾ ಆಯ್ದ್.
3. ತುಚ್ಯಾ ಪಾಕೆಟ್ಯಾಂಚೆ ಸಾವ್ಯೆಂತ್ ಮ್ಯಾಕಾ ಲಿಪ್ಯೋವ್ ಧರ್.
ಹಾಂವ್ ಜಾಲ್ಯಾರ್ ನಿತಿವಂತ್ಪಣಾನ್ ಚಲುನ್ ತುಚೆಂ ಮುಖಿಮಳ್ ದೆವ್ತಿಲೋಂ,
ಹ್ಯೆ ದುರ್ಗತಿಂತ್ಲ್ಯಾ ಉತ್ತುಚ್ ತುಚೆಂ ದರ್ಷನ್ ಫ್ರೇವ್ ಧಾದೋಶಿ ಜಾತಲೋ.

ದುಸ್ರೇ ವಾಚಪ್

ಹರೇಕ್ ಬರೆ ಕರ್ದೈತ್ ಆನಿ ಬರ್ಯಾ ಉಲೊವ್ಯಾಂತ್ ತಮ್ಯಾಂ ಧಿರ್ ಕರುಂ
ಸಾಂ. ಪಾಪ್ಯಾನ್ ಧೇಸ್ವಾಲೋನಿಕಾಗಾರಾಂಕ್ ಬರಯ್ಲಾಂ ದುಸ್ರ್ಯಾ ಪತ್ರಾಂತ್ಲೆಂ ವಾಚಪ್
ಭಾವಾಂ-ಭಯ್ಲುಂನೋ,

2 ಧೇಸ್ವಾ. 2:16—3:5

ಆಮ್ಲ್ಯಾ ಸೋಮಿ ಜೆಜು ಶ್ರೀಸ್ತ್ರ್ ಆನಿ ಆಮ್ಲ್ಯಾ ಇತ್ಯೋ ಮೋಗ್ ಕೆಲ್ಲ್ಯಾ ಆನಿ ಕುಪ್ರ್ಯಾ
ವರ್ವಿಂ ವಿಳನಾತ್ಲ್ಯಾ ಬುಜ್ಬಣ್ ಆನಿ ಉತ್ತಮ್ ಭವಸ್ಮೋ ಆಮ್ಯಾಂ ದಿಲ್ಲ್ಯಾ ದೇವ್, ಆಮ್ಲ್ಯಾ
ಭಾಪ್, ತುಮ್ಯಾ ಕಾಳ್ಜ್ಯಾಂಕ್ ಧ್ಯೋ ದೀಂವ್ ಆನಿ ಹರೇಕ್ ಬರೆ ಕರ್ದೈತ್ ಆನಿ ಬರ್ಯಾ
ಉಲೊವ್ಯಾಂತ್ ತುಮ್ಯಾಂ ಧಿರ್ ಕರುಂ.

ಭಾವಣಂ ಭಯ್ಯಿಂನೇ, ತುಮ್ಮೆ ಮಥಂ ಫಂಡ್ಲೆ ಪರಿಂ, ಸೋಮಿಯಾಚೆಂ ಉತರ್‌ ವೆಗಿಂ
ವೆಗಿಂ ವಿಷ್ಣುರುಂ ಆನಿ ಸಗ್ರಹಂ ತೆಂ ಜಯ್ಯಿವಂತ್‌ ಚಾಂವ್; ದೇಕುನ್ ಆಮ್ಮೆ, ಪಾಸತ್ ಮಾಗಾ.
ಧೃಷ್ಟಿಂದ್ಯೈ ಆನಿ ಶೋಟ್‌ ಮನ್ಯಾಂ ಧಾವ್‌ ಆಮ್ಯಾಂ ಸುಟ್‌ ಲಾಭೀಂ ಮ್ಯಾಂನುನೊಯ್ಲಿ ಮಾಗಾ.
ಕಾರ್ತಣ್, ಸಕ್ತಿದ್ರೋ ಮನಿಸ್ ಸುವಾತ್‌ ಸತ್ಯಾನಿನಾತ್. ಪೂರ್ವ್ ಸೋಮಿ ಸದಾಂಚ್ ವಿಶ್ವಾಸಿ; ತೊ
ತುಮ್ಯಾಂ ಬಳ್ಳಾ ದಿತಲ್ಯೋ ಆನಿ ಶೋಟ್‌ ಹಾತಾಕ್ ಸಾಂಪಂಡ್ಲೀಂ ತುಮ್ಯಾಂ ರಾಕ್ತಲ್ಯೋ. ಆಮಿ
ತುಮ್ಯಾಂ ಘಮಾರ್ಯಾಂ ತೇಂದ್ ಪರಿಂ ತುಮಿ ಕರ್ತೃತ್ ಆನಿ ಪುದೆಂಯ್ಲಿ ಕರ್ತೃಲ್ಯಾತ್ ಮ್ಯಾಂ
ತುಮ್ಮೆ ವಿಶ್ವಾಂತ್ ಸೋಮಿಯಾ ಧಂಯ್ ಆಮ್ಯಾಂ ಪಾತ್ಯೇಂ ಆಸಾ. ದೇವಾಣ್ ಮೊಗಾ ಆನಿ
ಶ್ರುತಿಚೆ ಸೋಸ್ಸಿಕಾಯ್ ವಿಶ್ವಾಂತ್ ತುಮಿ ಶಿಕ್ಷ್ಯಾಕ್ ಸೋಮಿಚ್ ತುಮ್ಮೀಂ ಕಾಳ್ಯಾಂ ಉಜ್ಜ್ವಲಾಂವ್.

— ದೇವಾಚಿಂ ಉತರ್‌ ಜೆಂ.

ಉಗ್ಣಾ. 1:5a+6b

ಉಗ್ಣಾರ್

ಸರ್ವಸ್ವರೂಪ್ ಜ್ಯೇ ಜ್ಯೇ!

ಜೆಜು ಕ್ರೀಷ್ಟ್ ಮೆಲ್ಲ್ಯಾಂ ಮಥ್ಲ್ಯಾ ಪ್ರಥಮ್ ಪೂರ್ತ್;
ತಾತ್ ಜಾಂವ್ ಮಹಿಮಾ ಆನಿ ಪದ್ಧಿ ಸಾಸ್ಯಾಂಚ್ ಸಾಸ್ಯಾತ್.

ಸರ್ವಸ್ವರೂಪ್ ಜ್ಯೇ ಜ್ಯೇ!

ಶುಭ್ರಾವಾತ್‌

ತರ್ ಜಿಮ್ಮೀಂಚೊ ದೇವ್ ತೊ, ಮೆಲ್ಲ್ಯಾಂಚೊ ನ್ಯೇಯ್

ಲೋಕ್ 20:27-38

‡ ಲೂಕಾ ಪರಮಾತ್ಮಾತ್‌ ಜೆಜು ಕ್ರಿಸ್ತಾಚೆ ಶುಭ್ರಾವಾತ್‌

ತ್ಯಾ ವೆಲ್ಲಂ ಧೋಡೆ ಸಾದುಸೆವ್, ಮೆಲ್ಲ್ಯಾಂಚೆಂ ಜಿವಂತ್‌ ನಾ ಮ್ಯಾಂತ್‌ ತೆ, ಜೆಜು
ತ್ಯಾ ಭುಗ್ರಂ ನಾಸ್ತಾನಾ ಮೋರತ್ ಜಾಲ್ಯಾರ್; ತಾಬ್ಯಾ ಭಾವಾನ್ ಸರ್ಲ್ಯಾಚೆ ಸ್ತ್ರಿಯಲಾಗಿಂ
ಜಾವ್‌ ಭುಗ್ರಂ ನಾಸ್ತಾನಾ ಮೋರತ್ ಜಾಲ್ಯಾರ್; ತಾಬ್ಯಾ ಭಾವಾನ್ ಸರ್ಲ್ಯಾಚೆ ಸ್ತ್ರಿಯಲಾಗಿಂ
ಲಗ್ಗ್ ಜಾವ್‌, ಮೆಲ್ಲ್ಯಾ ಅಪ್ಪ್ಯಾ ಭಾವಾಕ್ ಸಂತತ್ ಉತ್ಪನ್ನ ಕರಿಜಯ್ ಮ್ಯಾಂ ಮೋಯ್ಯೆನ್ ಲಗ್ಗ್
ಅಮ್ಯಾಂ ಕಾಯ್ಲೊ ಬರ್ಮೊವ್ ಫಾಲ್ ನ್ಯೇಯ್? ತರ್, ಸಾತ್ ಜಣ್ ಭಾವ್ ಆಸಾಲ್ಲೆ.
ಮೊಲ್ಲೊ ಲಗ್ಗ್ ಜಾಲ್ಲೊ ಆನಿ ಭುಗ್ರಂ ನಾಸ್ತಾನಾ ಮೆಲ್ಲೊ. ಉಪ್ಪಾಂತ್ ದುಸೊ ಆನಿ ತಿಸೊ
ಮೊಲ್ಲೊ ಲಗ್ಗ್ ಜಾಲ್ಲೊ ಆನಿ ಭುಗ್ರಂ ನಾಸ್ತಾನಾ ಮೆಲ್ಲೊ. ಅಶೆ ಭಾಯ್ಲೊ ಲಗ್ಗ್ ಜಾಲ್ ಆನಿ
ತಾಚೆ ಭಾಯ್ಲೊ ಲಗ್ಗ್ ಜಾಲ್; ಅಶೆ ಸಾತ್ಯೊ ಜಣ್ ತಿಚೀ ಲಾಗಿಂ ಲಗ್ಗ್ ಜಾಲ್ ಆನಿ
ಸಂತತ್ ನಾಸ್ತಾನಾ ಮೆಲ್ಲೆ. ಶೇಕೆಂ ತಿ ಸ್ತ್ರಿಯೊ ಮೆಲಿ. ತರ್, ಮೆಲ್ಲ್ಯಾಂಚೆಂ ಜಿವಂತ್‌ ಜಾವ್ಯಾ
ದಿಸೊ, ತ್ಯಾ ಸಾತ್ ಜಣ್ ಉತ್ಪಾದ್ ಕೊಣಾಚೆ ಭಾಯ್ಲೊ ತಿ ಜಾತಲಿ? ತ ಸಾತ್ಯೊ ಜಣ್ ತಿಚೀ
ಲಾಗಿಂ ಲಗ್ಗ್ ಜಾಲ್ಲೆ.”

ಜೆಜುನ್ ತಾಂಕಾಂ ಜಾಪ್ ದಿಲಿ: “ಹ್ಯಾ ಕಾಳಾಚೆ ದಾದ್ಲೆ ಅನಿ ಸ್ತ್ರಿಯೋ ಮಾತ್ರ, ಲಗ್ಗೊ ಜಾತಾತ್. ಪುಣ್ಯ ಮುಶ್ಯಾ ಕಾಳಾಚೆ, ಮ್ಮೊಣ್ಣೆ, ಪುನರ್ಜಿವಂತ್ಯಾಪಣಾಕ್ ಯೋಗ್ಯಾ, ಜಾಲ್ಲೆ ದಾದ್ಲೆ ಅನಿ ಸ್ತ್ರಿಯೋ ಲಗ್ಗೊ ಕರ್ನ್ ಫೆನಾತ್ ದಿನಾತ್. ದೇವ್ಯಾದುತಾಂ ಸಾರ್ಥಿಂ ತಿಂ, ಕಿತ್ಯಾಕ್ ತಿಂ ಮೋರನಾತ್. ತಿಂ ದೆವಾಚಿಂ ಭುಗ್ರಿಂ, ಕಿತ್ಯಾಕ್ ತಿಂ ಪುನರ್ಜಿವಂತ್ಯಾಪಣಾಂತ್ ವಾಂಟೆಲಿ ಜಾತಾತ್. ಮೆಲ್ಲ್ಯಾಂಕ್ ಜಿವಂತ್ಯಾಪಣ್ಯಾ ಆಸ್ಯಾ ಮ್ಮೊಣ್ಣೆ ಮೊಯ್ಯೆಚ್ ರುಚ್ಯಾತ್ ದಿತಾ. ಜಳ್ಳ್ಯಾ ಬೊಲ್ಲ್ಯಾ ವಿಶ್ಯಾಂತ್ ಬರೊವ್ಯಾ ಆಸ್ಲ್ ಲೇಕಡೆ ಸರ್ವೇಸ್ವರಾಕ್ ‘ಆಬ್ರಾಹಾಮಾಚೊ ದೇವ್, ಇಸಾಕಾಚೊ ದೇವ್, ಜಾಕೊಬಾಚೊ ದೇವ್’ ಮ್ಮೊಣ್ಣೆ ತೊ ಆಪಯ್ಯಾ. ತರ್ ತೊ ಜಿವ್ಯಾಂಚೊ ದೇವ್, ಮೆಲ್ಲ್ಯಾಂಚೊ ನ್ಯೂಯ್; ತಾಕಾ ಸಕ್ಕುಡೊಯೊ ಜಿವಂತ್ ಆಸಾತ್.”

— ದೆವಾಚಿಂ ಉತ್ತರ್ ಹೆಂ.

ಮಟ್ಟೊ ವಾಚಪ್

✠ ಲಂಕಾ ಪರಮಾಣಂ ಜೆಜು ಕೀಸ್ತಾಚೆ ಶುಭ್ರಾವಾತಾಂ

ಲಂಕಾ 20:27, 34-38

ತ್ಯಾ ವೆಳಿಂ ಧೋಡೆ ಸಾದುಸೆವ್, ಮೆಲ್ಲ್ಯಾಂಚೆಂ ಜಿವಂತ್ಯಾಪಣ್ಯಾ ನಾ ಮ್ಮೊಣ್ಣೆತ್ ತೆ, ಜೆಜು ಸರ್ಥಿಂ ಯೀವ್ಯಾ ತಾಕಾ ಸರಾಲ್ ಕರಿಲಾಗ್ನೆ: ಜೆಜುನ್ ತಾಂಕಾಂ ಜಾಪ್ ದಿಲಿ: “ಹ್ಯಾ ಕಾಳಾಚೆ ದಾದ್ಲೆ ಅನಿ ಸ್ತ್ರಿಯೋ ಮಾತ್ರ, ಲಗ್ಗೊ ಜಾತಾತ್. ಪುಣ್ಯ ಮುಶ್ಯಾ ಕಾಳಾಚೆ, ಮ್ಮೊಣ್ಣೆ, ಪುನರ್ಜಿವಂತ್ಯಾಪಣಾಕ್ ಯೋಗ್ಯಾ, ಜಾಲ್ಲೆ ದಾದ್ಲೆ ಅನಿ ಸ್ತ್ರಿಯೋ ಲಗ್ಗೊ ಕರ್ನ್ ಫೆನಾತ್ ದಿನಾತ್. ದೇವ್ಯಾದುತಾಂ ಸಾರ್ಥಿಂ ತಿಂ, ಕಿತ್ಯಾಕ್ ತಿಂ ಮೋರನಾತ್. ತಿಂ ದೆವಾಚಿಂ ಭುಗ್ರಿಂ, ಕಿತ್ಯಾಕ್ ತಿಂ ಪುನರ್ಜಿವಂತ್ಯಾಪಣಾಂತ್ ವಾಂಟೆಲಿ ಜಾತಾತ್. ಮೆಲ್ಲ್ಯಾಂಕ್ ಜಿವಂತ್ಯಾಪಣ್ಯಾ ಆಸ್ಯಾ ಮ್ಮೊಣ್ಣೆ ಮೊಯ್ಯೆಚ್ ರುಚ್ಯಾತ್ ದಿತಾ. ಜಳ್ಳ್ಯಾ ಬೊಲ್ಲ್ಯಾ ವಿಶ್ಯಾಂತ್ ಬರೊವ್ಯಾ ಆಸ್ಲ್ ಲೇಕಡೆ ಸರ್ವೇಸ್ವರಾಕ್ ‘ಆಬ್ರಾಹಾಮಾಚೊ ದೇವ್, ಇಸಾಕಾಚೊ ದೇವ್, ಜಾಕೊಬಾಚೊ ದೇವ್’ ಮ್ಮೊಣ್ಣೆ ತೊ ಆಪಯ್ಯಾ. ತರ್ ತೊ ಜಿವ್ಯಾಂಚೊ ದೇವ್, ಮೆಲ್ಲ್ಯಾಂಚೊ ನ್ಯೂಯ್; ತಾಕಾ ಸಕ್ಕುಡೊಯೊ ಜಿವಂತ್ ಆಸಾತ್.”

— ದೆವಾಚಿಂ ಉತ್ತರ್ ಹೆಂ.